



## ಅಷ್ಟಿಪಂಜರದ ನೃತ್ಯ ಕಲಾಕೃತಿ

ವಿಜಯನಗರದ ಹರಪನಹಳ್ಳಿ ತಾಲ್ಲೂಕಿನ ಬಾಗಳಿಗೆ ಗ್ರಾಮದಲ್ಲಿ ಕಲ್ಲೇಶ್ವರ ದೇಸುಲವಿದೆ. ಇದನ್ನು ಕಲ್ಲಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನುವುದು ಇಷ್ಟ. ದೇವಾಲಯದ ಮೊರಭಾಗದ ಭೂತಿಯಲ್ಲಿರುವ ಮಿಥುನ ಶಿಲ್ಪಗಳಿಂದಾಗಿ ಇದು ಕನಾರಕದ ವಿಜುರಾಹೋ ಎಂಬ ಖಾತೀಯನ್ನು ಪಡೆದಿದೆ. ಈ ದೇವಾಲಯದ ಸ್ವಾತಂತ್ರ್ಯ ಶಾಖೆಯ ಬಗಿಲುವಾಡದ ಚೌಕಟ್ಟೆಂದರಲ್ಲಿ ಇರುವ, ನೃತ್ಯದ ಭಗಿರಿಯ ಮನುಷ್ಯನ ಅಷ್ಟಿಪಂಜರದ ಕಲಾಕೃತಿಯೊಂದು ಆಕರ್ಷಕ.

ಮನುಷ್ಯನ ಕೈಕಾಲಿನ ಮೂಲಗಳಂತೆ ಕಾಣುವ, ಎದೆಗೂಡಿನ ಪಕ್ಕೆಲುಬಗಳಂತಹ ರಚನೆಯನ್ನು ಇಲ್ಲಿ ಕೆತ್ತಲಾಗಿದೆ. ಸಾಮಾನ್ಯವಾಗಿ ರಾತ್ರಿಹೊತ್ತಿನಲ್ಲಿ ಅಷ್ಟಿಪಂಜರ ರೂಪ ಧರಿಸಿದ ಭೂತಪ್ರೇತಗಳ ಚಲನವಲನ ವನ್ನು ಸಿನಿಮಾಗಳಲ್ಲಿ ಕಂಡಿದೆ. ಆದರೆ, ದೇಗುಲದ ದ್ವಾರವೊಂದರಲ್ಲಿ ಅಷ್ಟಿಪಂಜರದ ಕಲಾಕೃತಿ ಕೆತ್ತಿರುವುದನ್ನು ಕಂಡಿದ್ದು ಇದೇ ಮೊದಲು.

—ಸೌಮ್ಯ ಶಿಗ್ರಾ ಒಕರ್, ಹಾಸನ



## ‘ಪೆಟ್ರೋಮ್ಯಾಕ್ಸ್’ ನಾರಿಮಣೀಯರು

ಕಾಲನ ಮಳಿಗೆ ಸಿಕ್ಕು ಅನೇಕ ವಸ್ತುಗಳು ಕೊರೆಯಾಗಿವೆ. ಅವಗಳಲ್ಲಿ ಪೆಟ್ರೋಮ್ಯಾಕ್ಸ್ ಸಹ ಒಂದು. ಇದನ್ನು ತಲ್ಲಿಯ ಮೇಲೆ ಹೊತ್ತು ಬೆಳ್ಳಲು ನೀಡುತ್ತಿದ್ದ ಕಾಲಪ್ರಾಂದಿತ್ಯ. ಇಂದಿನಂತೆ ರುಗಮಿಷುವ ವಿದ್ಯುತ್ ಬಲ್ಲಾಗಳಲ್ಲಿ, ಹಗಲನ್ನು ಕುಕ್ಕಿಸುವ ಬೆಳ್ಳಕಿನ ಪರಿಕರಗಳಾಗಲಿ ಹಿಂದೆ ಇರಲಿಲ್ಲ. ಸೀಮೆವಳ್ಳೆಯಲ್ಲಿ ಅಭಿದ್ದ ಬೆರಣಿಗಳ ಮೂಲಕ ಹಿಂದೆಲ್ಲಾ ಜಾತೆ, ಸಭೆ ಸಮಾರಂಭ, ಉತ್ಸವ, ಮದುವೆಯಲ್ಲಿ ಬೆಳಕನ್ನು ಹರಿಸಲಾಗುತ್ತಿತ್ತು. ಸೀಮೆವಳ್ಳೆಯಿಂದ ಉರಿಯುವ, ತಲೆ ಮೇಲೆ ಹೊರುವ ಪೆಟ್ರೋಮ್ಯಾಕ್ಸ್ ಗಳು ಕ್ರಮೇಣ ಒಳಕೆಗೆ ಬಂದವು. ಅವಗಳನ್ನು ಮಹಿಳೆಯರು ತಲೆ ಮೇಲೆ ಹೊತ್ತು ಸಭೆ ಸಮಾರಂಭಗಳಿಗೆ ಬೆಳಕು ಹರಿಸುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ಅಪರಾಪದ ಜಿತ್ತ ಇದು. ಇಂತಹ ಸಸ್ಯವೇಶವನ್ನು ಈಗ ಹೊಣೆಗಳಲ್ಲಿ ಮಾತ್ರ ಕಾಣುವಂತಾಗಿದೆ.

—ದಾ. ಮಲ್ಲಿಕಾಚುನ ಕುಂಬಾರ, ರಾಜೂರ



## ‘ನಾಮಾವಳಿ’ ಗಣಪತಿ

ಮಧ್ಯಾರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನವು ಕಾಸರಗೋಡಿನ ಪ್ರಸಿದ್ಧ ದೇವಾಲಯ. ಇದರ ಮುಖ್ಯ ದೇವರು ಮಧನಂತೇಶ್ವರ (ಶಿವ). ಆದರೆ ಇಲ್ಲಿ ಹೆಚ್ಚು ಪ್ರಸಿದ್ಧಗೊಂಡಿರುವುದು ಮಹಾಗಣಪತಿ. ಪ್ರಾಚೀನ ತಳಾನಾಡಿನ ಪ್ರಸಿದ್ಧವಾದ ಆರು ಗಣಪತಿ ದೇವಾಲಯಗಳಲ್ಲಿ ಇದೂ ಒಂದು. ಈ ದೇವಾಲಯವು ಇಂಗ್ಲಿಷ್ನಾನ ‘ಯು’ ಆಕಾರವನ್ನು ಹೊಂದಿರುವುದು ಪ್ರಮುಖ ಆಕರ್ಷಕ. ತಾವು ಲೇಟಿಕ ಭಾವಗಳಿನ ಮತ್ತು ಮರದ ಶಿಲ್ಪದೊಂದಿಗೆ ಮೂರು ಹಂಡ ರಚನೆಯಿಂದ ಇದು ನಿರ್ಮಾಣಗೊಂಡಿದೆ. ಮಂಟಪದ ಭಾವಣೆಯ ಕೆತ್ತನೆಗಳನ್ನು ಮಹಾಭಾರತ ಮತ್ತು ರಾಮಾಯಣದ ಐತಿಹಾಸಿಕ ಘಟನೆಗಳನ್ನು ನಿರೂಪಿಸುತ್ತದೆ. ಈ ದೇಸುಲದ ಪ್ರಾಂಗಣದಲ್ಲಿ ಕೂಗಾಹಾಕಿದ್ದ ಗಣಪತಿಯ ನಾಮಾವಳಿಯಿಂದ ರಚಿಸಿದ ಗಣೇಶ ಚಿತ್ರವ್ಯಾಂದು ಆಕರ್ಷಕವಾಗಿ ಕಂಡುಬಂತು.

—ಎಸ್. ಪ್ರಭಾವತಿ, ಬೆಂಗಳೂರು

